

# ಜ್ಯೋತಿಂದ್ರಿಯ ನಂಜ್ಞಾತಿ: ಕಲಾಕೌಶಿಲ ನಶಕ್ತಿ ಆಂತರಿಕ ಪರಿಸರದ ಸೃಷ್ಟಿ

ಪ್ರೇರಣಾ ಶಿವಮುರಿ ಮತ್ತು ಶ್ರೀನಿವಾಸನ್

ನಾಳ್ಬಿನೇ ತರಗತಿಯ ಮಕ್ಕಳಿಂದ ನಿರೀಕ್ಷಿಸಬಹುದಾದ ಜಟ-ಪಟ ಶಿಭ್ರಾದೋಂದಿಗೆ ಪ್ರತಿಯೊಂದು ಮಗುವೂ ತರಗತಿಯೊಳಗೆ ಹೋಳಿಯಲ್ಲ ಕೆಲಸ ಮಾಡುತ್ತಿದ್ದರು. ಶಿಕ್ಷಕರು ಒಂದು ಸಣ್ಣ ಫೆಂಪೆಯನ್ನು ಅಲ್ಲಾಡಿಸಿದೊಡನೆ ಅದರ ರಿಂಗೆಳಿಂದ ಜಟ-ಪಟ ಮಾತಿನ ಸಂಧ್ಯೆ ಕ್ರಮೇಣ ಅಡಗಿ ವೋನ ಅವರಿನುತ್ತಿತ್ತು. ಮಕ್ಕಳು ತಾವು ಕುಳಿತ್ತಿದ್ದ ಜಾಹೆಯನ್ನು ತೆಗೆದುಕೊಂಡು, ವೃತ್ತಾಕಾರದಲ್ಲಿ ಕುಳಿ ಕಣ್ಣು ಮುಜ್ಜಿ ತಮ್ಮ ದೈನಂದಿನ ಅಭಿಘಾನವನ್ನು ಪ್ರಾರಂಭಿಸುತ್ತಿದ್ದರು. ಇಂಥಾಗಿ ನಡೆಯುತ್ತಿದ್ದಾಗ, ತರಗತಿಯಲ್ಲ ಇದ್ದ ಒಬ್ಬ ವಯಸ್ಕರ (ಶಿಕ್ಷಕರ) ಉಪಸ್ಥಿತಿಯು ನನ್ನ ಗಮನಕ್ಕೆ ಬರಲಿಲ್ಲ. ಅವರು ಅಲ್ಲ ಇರಲೇ ಇಲ್ಲ ಎನ್ನುವಂತಿತ್ತು.



ಜಿತ್ತು ಕೃಪೆ: ದ ಹೆರಿಟೇಜ್ ಸ್ಕೂಲ್ ಗುರಗಾಂವ್

ಮೇಲೆ ನಿರೂಪಿಸಿರುವ ದೃಶ್ಯ ನಾವು ಒಂದು ತರಗತಿಯಲ್ಲ ಕಣಾರೆಕಂಡ ಒಂದು ದೃಶ್ಯವಾಗಿದ್ದ ಮೇಲ್ಮೈಂಟಕ್ಕೆ ಖೋಳಿಸಿಯಲ್ಲ ಬಹಕಣ್ಣೆ ವೃತ್ತಾಕಾರ ಕೆಂಡುಬಂದರೂ ಇಂತಹಾ ಒಂದು ಸುಂದರವಾದ ದೃಶ್ಯವನ್ನು ಹೋರಿ-ಹೊಮ್ಮಿಸುವಲ್ಲ ಶಿಕ್ಷಕರು ಮತ್ತು ಪ್ರತಿಯೊಂದು ಮಗುವು ಆಂತರಿಕವಾಗಿ ನಡೆಸಿರುವ ಶ್ರಮವನ್ನು ಗಮನಿಸದೇ ಅಥವಾ ಮನಗಾಣದೇ ಹೋಗಿಬಂತ್ತೇವೆ. ಒಂದು ಮಗುವಿನ ಆಂತರಿಕ ಪ್ರಪಂಚವನ್ನು ಪೆರಿಗಳಿಸಿದಿರುವ ಅಸಮರ್ಥತೆಯು ಪದ್ಧತಿ ಶಿಕ್ಷಣ ಕ್ಷೇತ್ರದಲ್ಲಿ ಹೊಸದೇನಲ್ಲ ಎಂದು ಇಲ್ಲ ತಪ್ಪದೇ ಹೇಳಲೇ ಬೇಕು. ವಾಸ್ತವವಾಗಿ, ನಾವೇನು ಮಾಡುತ್ತೇವೆಂದರೆ ಮಕ್ಕಳ ವೈಯಕ್ತಿಕ ಸಾಮಾಜಿಕ ಎಷ್ಟಿದೆ ಎಂದು ಗುರುತಿಸುವ ಬದಲಾಗಿ, ಮಕ್ಕಳಿಗೆ ಹೇಳಿಕೊಟ್ಟಿ ಜ್ಞಾನವನ್ನು ಹೇಳಿಕೊಟ್ಟಿ

ರಿಂತಿಯಲ್ಲಿಯೇ ಭಣಿ ಇಂದುವ ಮತ್ತು ಮನರುಜ್ಜರಿಸುವ ಸಾಮಾಜಿಕವನ್ನು ಮಾತ್ರವೇ ವಿದ್ಯಾರ್ಥಿಗಳೆಲ್ಲ ಗುರುತಿಸಿ ಮನ್ಯಾಂಶ ನಿಂತುತ್ತೇವೆ ಮತ್ತು ಅದಕ್ಕೆ ಮಾತ್ರ ನಾವು ವೋಲ್ಯು ನಿಂತುತ್ತೇವೆ. ಒಂದೆಡೆ ಮಾನಕ ಗುಣಮಟ್ಟ ಮತ್ತು ಮಟ್ಟ ಗುರುತುಗಳನ್ನು ಉಪಯೋಗಿಸಿ ವಸ್ತುಸಿಕ್ಷಿತೆಯನ್ನು ತರಲು ಪ್ರಯೋಜನಿಸುತ್ತೇವೆ, ಆದರೆ ಮತ್ತೊಂದೆಡೆ, ಕೆಲಕೆಯು ವೈಯಕ್ತಿಕವಾದ ಮತ್ತು ವೈಕೆನಿಸಿತ್ವವಾದ ಅನುಭವ ಎನ್ನುವುದನ್ನು ಸುಲಭವಾಗಿ ಮರೆತುಜಡುತ್ತೇವೆ. ಒಂದು ನಿರ್ದಿಷ್ಟ ವಯೋವಾನದ ಮಕ್ಕಳ ಗುಂಪು ಕಾಯುವೆಸಗಲು ಗುರಿಗಳನ್ನು ನಿಗದಿ ಪಡಿಸುವುದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಪ್ರತಿಯೊಂದು ಮಗುವೂ ಹೇಗೆ ಈ ಗುರಿಗಳಿಗೆ ಸಾಗುತ್ತದೆ ಎನ್ನುವುದು ಪ್ರತಿ ಮಗುವಿಗೂ ವಿಶೇಷ ಪಯಂ ಹಾಗು ಅತ್ಯಂತ ವೈಕೆನಿಸಿತ್ವ ಅನುಭವವೆಂಬುದನ್ನು ಇಲ್ಲ ಎತ್ತಿ ಹೇಳುವುದಕ್ಕೆ ಪ್ರಯೋಜನಿಸುತ್ತಿದ್ದೇವೆ.

ಪ್ರತಿಯೊಂದು ಮಗುವಿನಲ್ಲಿರುವ ಈ ಅನನ್ಯ ಆಂತರಿಕ ಪರಿಸರವನ್ನು ಹೋಳಿಸುವುದು ಏಕೆ ಬಹು ಮುಖ್ಯ? ಇದು ಮಗುವಿನ ಕೆಲಕಾ ಪ್ರಕ್ರಿಯೆಯಲ್ಲ ಯಾವ ಪಾತ್ರವನ್ನು ವಹಿಸುತ್ತದೆ ಮತ್ತು ಇದನ್ನು ನಾವು ಶಿಕ್ಷಣದ ಮುಖ್ಯವಾಹಿನಿ-ಯಲ್ಲಿರುವ ಶಾಲೆಗಳಲ್ಲಿ ಜಾರಿಗೊಳಿಸುವುದು ನಿಜವಾಗಿಯೂ ಸಾಧ್ಯವೇ? ಇವು ಮೇಲನೆ ವಾದದಿಂದ ಮೂಡುವ ಕೆಲವೊಂದು ಪ್ರಶ್ನೆಗಳಾಗಿವೆ ಮತ್ತು ಇವು ಒಮ್ಮೆಯಾದರೂ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು. ಇದನ್ನು ಒಂದೊಂದಾಗಿ

ನೋಡುವ ಪ್ರಯತ್ನ ಮಾಡೋಣ. ಆರಂಭಕ್ಕೆ ಮಗುವಿನ ‘ಆಂತರಿಕ ಪರಿಸರ’ ಎಂದರೆ ಈನು ಮತ್ತು ಇದು ಯಾವುದರಿಂದ ಆಗಿದೆ ಎನ್ನುಪುಡನ್ನು ಅಥವಾದಿ-ಕೊಳ್ಳುವುದಕ್ಕೆ ಪ್ರಯತ್ನಿಸೋಣ. ಯೋಗ ಸಿದ್ಧಾಂತದ ಪ್ರಕಾರ, ಮನೋಭ್ರಾಮಿಕೆಯು ನಾಲ್ಕು ರೀತಿಯಲ್ಲ ಕಾರ್ಯ ನಡೆಸುತ್ತದೆ.

1. ಮನಸ್ಸು - ಯೋಜನೆಯ ಮತ್ತು ಪರಿಭಾವಿಸುವ ಮನಸ್ಸು.
2. ಜತ್ತ - ಸ್ವರಂತಿಯ ಕಾರ್ಯಗಳು, ಹವ್ಯಾಸಗಳು ಮತ್ತು ವಿನ್ಯಾಸಗಳು.
3. ಅಹಂಕಾರ - ತೊಡಗಿಕೊಳ್ಳುವಿಕೆ ಮತ್ತು ಸ್ವ-ಗುರುತಿಸುವಿಕೆ.
4. ಬುದ್ಧಿ - ವಿವೇಚನೆ ಮತ್ತು ಉನ್ನತ ಜಿಂತನೆಯನ್ನು ಮಾಡುವ ಮನಸ್ಸು.

ಈ ಬಗ್ಗೆ ಯೋಗದ ಪರಿಭಾಷೆ ಗೊತ್ತಿಲ್ಲದೇ ಇದ್ದರೂ ನಾವೆಲ್ಲರೂ ನಮ್ಮದೇ ಆದ ಅನುಭವದಲ್ಲಿ ಇವುಗಳಿಲ್ಲವನ್ನೂ ಅರಿತಿದ್ದೇವೆ. ನಾವು ನಮಗೆ ದೂರೆತಿರುವ ಮತ್ತು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಇಂದು ಪ್ರಸ್ತುತ ನಿಂದುತ್ತಿರುವ ಶಿಕ್ಷಣದ ಬಗ್ಗೆ ಹಯಾರ್ಲೋಜಿಸ್ಟಾಗಾಗಿ. ಅದು ಮೊದಲನೆ ಎರಡು ಕಾರ್ಯಗಳನ್ನು ಮಾತ್ರ ತರಬೇತುಗೊಳಿಸುವತ್ತೆ ಪ್ರಮುಖವಾಗಿ ಗಮನವನ್ನು ನಿಂದುತ್ತಿದೆ ಎಂದು ನಮಗೆ ಮನವರಿಕೆಯಾಗುತ್ತದೆ. ಈ ಎರಡು ಕಾರ್ಯಗಳನ್ನು ಮಿರಿ ಇನ್ನಿತರ ವಿಷಯಗಳಿಡಿಯೂ ಗಮನಹರಿಸುವ ಪ್ರಯತ್ನ ಹಾಡುತ್ತಿರುವ ವುತ್ತು ಕಾರ್ಯಕ್ರಮ ವಿದ್ಯಾರ್ಥಿಗಳ ತಳ್ಳಿನರಾಗುವಂತೆ ಮಾಡಲು, ಕಾರ್ಯಕ್ರಮ ಹೊಣಿಗಾರಿಕೆಯನ್ನು ಅವರೊಂದಿಗೆ ಹಂಚಿಕೊಳ್ಳಲು ಮತ್ತು ಸ್ವಯಂ ಅಭಿವೃದ್ಧಿಗೆ ಹೂರಕವಾಗುವಂತೆ ಅಥವಾ ವಿದ್ಯಾರ್ಥಿಗಳ ಅಹಂ ವೃದ್ಧಿಯಾಗಲು ಅನುಕೂಲವಾಗುವಂತೆ ಮಾಡಲು ಕೇವಲ ಕೆಲವೇ ಕೆಲವು ಶಾಲೆಗಳು ಪ್ರಯತ್ನಿಸುತ್ತಿವೆ. ಇನ್ನು ನಾಲ್ಕನೇ ಅಂಶವಾದ ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ಆಲೋಚನೆಯನ್ನು ಮಾಡುವಂತೆ ಉದ್ದೀಪಿಸಿ ಅವರಲ್ಲ ವಿವೇಚನೆ ಬೇಕಿಯಾಗುವಂತೆ ಮಾಡುತ್ತಿರುವ ಶಾಲೆಗಳು ಅಥವಾ ಶೈಕ್ಷಣಿಕ ತಾಣಗಳು ಇಲ್ಲವೇ ಇಲ್ಲ ಎನ್ನಬೇಕು. ಪ್ರತಿಯೊಂದು ಮಗುವಿನಲ್ಲಿರುವ ಅನನ್ಯತೆಯನ್ನು ನಾವು ನಿಜವಾಗಲೂ ಹೊಣಿಸಲು ಬಯಸಿದರೆ, ನಾವು ಬೋಧಿಸುವಾಗ ವಿದ್ಯಾರ್ಥಿಗಳ ಮನಸ್ಸಿನ ಈ ನಾಲ್ಕು ಅಂಶಗಳು ಕಾರ್ಯಪ್ರವೃತ್ತಿವಾಗುವಂತೆ ಬೋಧಿಸಬೇಕು. ಇವುಗಳಲ್ಲ ನಾಲ್ಕನೇ ಅಂಶವಾದ ಬುದ್ಧಿಯಲ್ಲಿ ಕೆಲಸಮಾಡುವುದು. ಎರಡು ಕಾರ್ಯಗಳಾಗಿ ಅತಿಮುಖ್ಯ - ಒಂದು: ಈ ದಿಶೆಯಲ್ಲಿ ಹೆಚ್ಚಿನ ಕೆಲಸ ನಡೆದಿಲ್ಲ ಮತ್ತು ಶಿಕ್ಷಣ ತಮ್ಮ ದ್ವೇಂದರಿನ ಬೋಧನೆಯ ಪರಿಮಿತಿಯಾಗಿ ವಿವೇಚನೆಯನ್ನು ಬೇಕಿಸುವುದು ಹೇಗೆ ಎನ್ನುಪುಡನ್ನು

ಅಥವಾದಿಕೊಳ್ಳುವ ಅವಶ್ಯಕತೆ ಇದೆ. ಎರಡು: ನಾವು ನಮ್ಮ ಅನುಭವದಿಂದ ಮಾತ್ರ ಕಲಾಯದೇ ನಮ್ಮ ಅನುಭವದ ಬಗ್ಗೆ ಹಯಾರ್ಲೋಜಿಸ್ಟಾಗುವ ಮೂಲಕವೂ ಕಲಾಯತ್ತೀರೆ. ಹೀಗಾಗಿ, ಹಯಾರ್ಲೋಜಿಸ್ಟಾಗುವ ಸಾಮರ್ಥ್ಯ, ತೀವ್ರಮಾನಸಿಸುವುದು ಮತ್ತು ನಿಂಬಣಯಕ್ಕೆ ಬರುವುದು ಇವನ್ನೇ ನಾವು ವಿವೇಚನಾ ಶಕ್ತಿ ಎನ್ನುತ್ತೀರೆ. ಇದೇ ನಾವು ನಮ್ಮ ಜೀವನದ ಮುನ್ನಡಿಯ ಪ್ರಮುಖ ಭಾಗ. ಮಕ್ಕಳ ಕಲಾಯತ್ತಿರುವಾಗ ಮನಸ್ಸಿನ ಈ ನಾಲ್ಕು ಅಂಶಗಳು ಸಕ್ರಿಯವಾಗಿರುವಂತೆ ನೋಡಿಕೊಂಡರೆ, ನಾವು ಅವರ ಅಸ್ತಿತ್ವದ ಅಂಶಗಳಾದ ಗ್ರಹಣಶಕ್ತಿ, ಪರಿಣಾಮ ಜಿರುವ ಶಕ್ತಿ ಮತ್ತು ಭೌತಿಕ ಶಕ್ತಿ ಕೆಲಸ ಮಾಡುವಂತೆ ಮಾಡುತ್ತೀರೆ. ಇದರ ಮೂಲಕ ಕಲಾಕಾರಿ ಸಂಶ್ಲಷಣೆ ಆಂತರಿಕ ಪರಿಸರವನ್ನು ಸ್ಥಿರಿಸುತ್ತೀರೆ.

ನಮ್ಮ ಮುಖ್ಯವಾಹಿನಿ ಶಿಕ್ಷಣದ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಂತರಿಕವಾದ ಸಂಶ್ಲಷಣೆ ಪರಿಸರವನ್ನು ಸ್ಥಿರಿಸುವುದು ಆಗದ ಕೆಲಸ ಎಂದೇ ಅನಿಸಬಹುದು. ಇಂತಹದ್ದನ್ನು ಸ್ಥಿರಿಸಲು ಖಂಡಿತವಾಗಿಯೂ ನಾಕಷ್ಟು ಸಮಯ ಮತ್ತು ಪ್ರಯತ್ನದ ಅವಶ್ಯಕತೆ ಇದೆ ಎಂಬುದನ್ನು ಒಪ್ಪಿತ್ತೇನೆ. ಆದರೆ ಕೆಲವು ಸರಳ ವಿಷಯಗಳ ಮೂಲಕ ಶಿಕ್ಷಣಕ್ಕೆ ಪ್ರತ್ಯೇಕಿಯಿಲ್ಲವು ಪ್ರಾರಂಭಸಬಹುದು. ಇದರಿಂದ ಮೊದಲ ಹೆಚ್ಚೆ ಎಂದರೆ ಮಕ್ಕಳ ಗಮನವನ್ನು ತರಬೇತುಗೊಳಿಸುವುದು. ನಾವು ಜೀವನವನ್ನು ಅನುಭವಿಸುವುದು ಗಮನ ಕೊಟ್ಟಿಸುವುದು ಮಾಡುವ ಮೂಲಕ. ಹೀಗಾಗಿ ಜಿತ್ತೆಯೊಂದಿಗೆ/ಲಕ್ಷ್ಯವಿಟ್ಟ ಕಾರ್ಯ ಮಾಡುವುದು ಒತ್ತಡವನ್ನು ನಿರಾರಿಸುವುದಕ್ಕೂ ಮಿರಿ ಗಮನ ಕೇಂದ್ರಿಕರಣವನ್ನು ಉತ್ತಮಗೊಳಿಸುತ್ತದೆ. ನಾವು ನಮ್ಮನ್ನು ಅಥವಾದಿಕೊಳ್ಳುವ ಮತ್ತು ಅನುಭವಕ್ಕೆ ತಂದುಕೊಳ್ಳುವ (ಸ್ವ-ಜಿತ್ತಣ), ಇತರರು ನಮ್ಮನ್ನು ನೋಡುವ ಹಾಗೂ ವಿಶಾಲಾರ್ಥದಲ್ಲಿ ತೆಗೆದುಕೊಂಡರೆ, ಪ್ರಪಂಚವು ನಮ್ಮನ್ನು ಕಾಣುವ ವಿಧಾನವನ್ನು ಇದು ಬದಲಾಯಿಸುತ್ತದೆ. ಲಕ್ಷ್ಯವನ್ನು ತರಬೇತುಗೊಳಿಸಲು ಅನೇಕ ಮೂಲಭೂತ ಅಭ್ಯಾಸಗಳು ಮತ್ತು ತತ್ವಗಳಿವೆ. ಅವುಗಳಲ್ಲಿ ಕೆಲವನ್ನು ವಿಜಾರಣೆಯಲ್ಲಿ ಸಂಪ್ರದಾಯಗಳಿಂದ ಮತ್ತು ಇನ್ನು ಹೆಚ್ಚಿನ ಅಭ್ಯಾಸಗಳನ್ನು ಜ್ಞಾನಾತ್ಮಕ ಸರವಿಜ್ಞಾನ, ನಾಕ್ಷಾಫಾರಿತ ತರಗತಿ ಬೋಧನಾ ಶಾಸ್ತ್ರ, ನಾಮಾಜಿಕ ಮತ್ತು ಭಾವನಾತ್ಮಕ ಕಲಾಕ್ರಮ (ಎನ್‌ಇಎಲ್) ಸಿದ್ಧಾಂತಗಳು, ಧನಾತ್ಮಕ ಮನಸಃಶಾಸ್ತ್ರದ ಮಾರ್ಗದರ್ಶಕ ತತ್ವಗಳಲ್ಲಿ ನಡೆಯುತ್ತಿರುವ ಇತ್ತೀರಿಸಿನ ಸಂಶೋಧನೆಗಳನ್ನು ಆಧರಿಸಿ ತೆಗೆದು-ಕೊಂಡಿರುತ್ತೀರೆ. ಲಕ್ಷ್ಯವನ್ನು ತರಬೇತುಗೊಳಿಸುವುದು ಮೆದುಳಿನಲ್ಲಿ ರಚನಾತ್ಮಕ ಬದಲಾವಣೆಗಳನ್ನು ಹೇಗೆ ತರುತ್ತವೆ ಚಾತ್ಮಕ ಇದರಿಂದ ಜನರಲ್ಲಿ ಉತ್ತಮ ಬದಲಾವಣೆಗಳಿಗೆ ಹೇಗೆ ಏಡಿ ಮಾಡಿಕೊಡುತ್ತವೆ ಎಂದು ಈ ಸಂಶೋಧನೆಗಳು ಎತ್ತಿ ತೋರಿಸಿವೆ. ಉದಾಹರಣೆಗೆ; ಲಕ್ಷ್ಯದ

ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿರುವವರೆಲ್ಲ ಸ್ವ-ಪರ್ಯಾಾಟಲೋಜನೆಯಲ್ಲ ತೊಡಗುವ ಮತ್ತು ಅನುಭೂತಿಯನ್ನು ಹೊಂದಲು ನೇರವಾಗುವ ಮೆದುಳನ ಅಂಗಗಳು ಗಮನಾರ್ಹವಾಗಿ ದಪ್ಪವಾಗಿರುವುದು ಕಂಡುಬರುತ್ತದೆ. ಅಂತರಿಕ ಸ್ಥಿತಿಯ ಅರಿವನ್ನು ನೀಡುವಲ್ಲಿ ಒಳಗೊಂಡಿರುವ ಹಾಗೂ ಭಾವನೆ ಮತ್ತು ಗ್ರಹಿಕೆಯನ್ನು ಬಕ್ಕಗೊಳಿಸುವ ಬ್ರಾಡ್‌ಮ್ಯಾನ್ ಏರಿಯಾ ೯/೧೦ ಇವುಗಳೇ ಅಂಟಿರಿಯರ್ ಇನ್ಸ್ಲಾ ಆಗಿವೆ.<sup>1</sup>

ಹಾಗಾದರೆ, ನಾವು ಚೆಚ್ಚಿಸುತ್ತಿರುವಂತಹ ಆಂತರಿಕ ಪರಿಸರವನ್ನು ನಿರ್ದಿಷ್ಟವಾಗಿ ದಿದ್ದ್ಯಾಧಿಕಾರಿ ಲಕ್ಷ್ಯ / ಜಿತ್ತವನ್ನು ಹೇಗೆ ತರಬೇತುಗೊಳಿಸಬಹುದು. ದಿದ್ದ್ಯಾಧಿಕಾರಿಗಳಲ್ಲಿ ಈ ಪ್ರಮುಖವಾದ ಸಾಮರ್ಥ್ಯವನ್ನು ಬೆಳೆಸಲು ಸುಲಭವಾಗಿ ಶಾಲೆಯ ಕಾರ್ಯಕ್ರಮಗಳಲ್ಲಿ ಸಂಯೋಜಿಸಬಹುದಾದ ಮನ್ವಡೆಯಲ್ಲಿ ಮೂರು ಹಂತಗಳು ಇವೆ:

#### ಹಂತ 1. ಲಕ್ಷ್ಯವನ್ನು ಸ್ಥಿರಗೊಳಿಸುವುದು

ಮೊದಲ ಹೆಚ್ಚಿ ಎಂದರೆ, ತಾವು ಮಾಡುತ್ತಿರುವ ಕಾರ್ಯದ ನಿಯಂತ್ರಣವನ್ನು ತೆಗೆದುಕೊಳ್ಳಲು ತಮ್ಮ ಲಕ್ಷ್ಯವನ್ನು ಸ್ಥಿರಗೊಳಿಸಿಕೊಳ್ಳಲು ದಿದ್ದ್ಯಾಧಿಕಾರಿಗಳಿಗೆ ನೇರವಾಗುವುದು. ಇದನ್ನು:

- ಗಮನ ಕೆಂದ್ರಿಕರಿಸುವ ಮತ್ತು ಲಕ್ಷ್ಯವಿಟ್ಟ ಮಾಡುವ ಜಟಿವಟಕೆಗಳಲ್ಲಿ ತೊಡಗಿಸುವುದು.
- ಸ್ಕ್ರಾಂಟೆನ್ಸ್ ತರಬೇತುಗೊಳಿಸುವುದು.
- ಸ್ವಜ್ಞನಾತ್ಮಕತೆಯನ್ನು ಮೋಳಿಸುವುದು ಮತ್ತು ಸಮಸ್ಯೆ ಪರಿಹಾರಕ ಸಾಮರ್ಥ್ಯಗಳನ್ನು ಬೆಳೆಸುವುದು.

#### ಹಂತ 2: ಭಾವನಾತ್ಮಕ ಸಮತೋಲನವನ್ನು ಸ್ಥಾಪಿಸುವುದು.

ಎರಡನೇ ಹಂತವು ನಮ್ಮ ಭಾವನೆಗಳೊಂದಿಗೆ ಕಾರ್ಯವನ್ನೆನ್ನು ಒಳಗೊಂಡಿದೆ - ನಕಾರಾತ್ಮಕ ಭಾವನೆಗಳನ್ನು ಜಡುರಿಸುವುದು ಮತ್ತು ಸಕಾರಾತ್ಮಕ ಮನೋಭಾವನೆಯ ಸ್ಥಿತಿಯನ್ನು ವೃಧಿಸುವುದು:

- ಭಾವನೆಗಳನ್ನು ಗುರುತಿಸುವುದು ಮತ್ತು ಅರಿತು-ಕೊಳ್ಳುವುದು.
- ಆಧಾರಭೂತವಾಗಿರುವ ವಿನ್ಯಾಸಗಳನ್ನು ಕಾಣುವುದು.
- ಉತ್ತಮ ಪರ್ಯಾಾಟಗಳನ್ನು ಆಯ್ದುಕೊಳ್ಳುವುದು.

**ಹಂತ 3: ವಿಶ್ವಾಸಾದ ನಮ್ಮತನವನ್ನು ಕಂಡುಕೊಳ್ಳುವುದು**  
ಪ್ರತಿಯೊಂದು ಮಗುವೂ ತನ್ನದೇ ಪ್ರಪಂಚದಲ್ಲಿ ತೊಡಗಿಕೊಳ್ಳುವ ಆಂತರಿಕ ಭಾವನೆಯೊಂದಿಗೆ ಜನ್ಮ ತಚ್ಚಿರುತ್ತದೆ. ಮನಸ್ಸು ಮತ್ತು ಭಾವನೆಯನ್ನು ಶಾಂತಗೊಳಿಸುವುದು ಹಾಗೂ ಸಮತೋಲನದಲ್ಲಿದ್ದುವುದರ ಮೂಲಭೂತ ಕಾರ್ಯಗಳನ್ನು ಮುಗಿಸಿದ ಮೇಲೆ, ಅದರ ಸ್ವಭಾವಿಕ ತಳ್ಳಿನತೆ ಭಾವನೆಯ ಸಂಪರ್ಕ ಅಭಿವೃತ್ತಿಯು ಈ ಕೆಳಗಿನವರುಗಳಿಂದ ಆಗುತ್ತದೆ. ಇವುಗಳಿಂದರೆ:

- ಪರ್ಯಾಾಟಲೋಜನುವ ಮತ್ತು ಅರಿತು-ಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು.
- ತಮ್ಮ ಜೀವನದ ಉದ್ದೇಶ ಮತ್ತು ತುಡಿತವನ್ನು ಕಂಡುಕೊಳ್ಳುವುದು.
- ತಮ್ಮ ಪ್ರಮುಖ ಸಾಮರ್ಥ್ಯಗಳು ಮತ್ತು ಪ್ರತಿಭಾಗಳನ್ನು ಕಂಡುಕೊಳ್ಳುವುದು.

ಈ ಮೇಲನ್ ವಿನ್ಯಾಸವು ಯಾರಾದರೂ ದಿದ್ದ್ಯಾಧಿಕಾರಿಗಳೊಂದಿಗೆ ಅವರ ಆಂತರಿಕ ಮಟ್ಟದಲ್ಲಿ ಹೇಗೆ ಕೆಲಸ ಮಾಡುವುದು ಮತ್ತು ಅವರೊಳಗೆ ಸಂಪರ್ಕಗೊಳಿಸುವುದು ಎನ್ನಲ್ಲಿ ಅಂತರಿಕ ಸಂಸ್ಕೃತಿಯನ್ನು ಮೋಳಿಸುವುದು ಎನ್ನಲ್ಲಿ ಸಲಹಾತ್ಮಕ ರೂಪರೇಖೆಗಳು. ವಿವಿಧ ಅನುಭವಗಳು, ಜಂಟಿವಟಕೆಗಳು ಮತ್ತು ಅಭಾವಗಳನ್ನು ಈ ಪರಿಕಲ್ಪನೆಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಇವುಗಳನ್ನು ಮುಖ್ಯವಾಹಿನಿಯಲ್ಲಿರುವ ಶಾಲಾ ಪರ್ಯಾಾಟಮದಲ್ಲಿ ಸುಲಭವಾಗಿ ಅಳವಡಿಸಬಹುದಾಗಿದೆ. ಇವುಗಳಲ್ಲಿ ಕೆಲವು ಘಟನ್ ವಿಲೇಜ್, ದಿ ಹಾನ್ ಫೋಂಡೇಶನ್ - ಮೈಂಡ್ ಅಥ ಕರಿಕ್ಯುಲಮ್ ಮುಂತಾದ ಸಂಸ್ಥೆಗಳವರ ಗಮನ ಕೆಂದ್ರಿಕರಿಸುವುದನ್ನು ಆಧರಿಸುವ ಅಭಾವಗಳಾಗಿವೆ.

ದಿದ್ದ್ಯಾಧಿಕಾರಿಗಳಲ್ಲಿ ಸಂಪರ್ಕ ಆಂತರಿಕ ವಾತಾವರಣವನ್ನು ಯಶಸ್ವಿಯಾಗಿ ನಿರ್ದಿಷ್ಟವಾಗಿ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಇದರ ಪ್ರಮುಖ್ಯತೆಯನ್ನು ಅರಿತು-ಕೊಳ್ಳಬೇಕಾಗುತ್ತದೆ ಮತ್ತು ಇದಕ್ಕೆ ಶಾಲಾ ಪರ್ಯಾಾಟಮದಲ್ಲಿ ಸಾಕಷ್ಟು ಒತ್ತನ್ನು ನಿರ್ದಿಷ್ಟಿಸಿಕೊಂಡಿರುತ್ತದೆ. ಇದಲ್ಲದೇ, ಶಿಕ್ಷಕರು ತರಬೇತಿಯನ್ನು ಪಡೆದುಕೊಂಡು ಮೊದಲಗೆ ತಮ್ಮಲ್ಲಿ ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮತ್ತು ತಮ್ಮ ವಿದ್ಯಾರ್ಥಿಗಳಲ್ಲಿ ಇವುಗಳನ್ನು ಬೆಳೆಸುವಲ್ಲಿ ಸೌಲಭ್ಯವನ್ನು ಒದಗಿಸುವ

<sup>1</sup> Lazar SW, Kerr CE, Wasserman RH, Gray JR, Greve DN, Treadway MT, McGarvey M, Quinn BT, Dusek JA, Benson H, Rauch SL, Moore CI, Fischl B. Neuroreport. 2005 Nov 28;16(17):1893-7.

ಕೌಶಲ್ಯಗಳನ್ನು ಗಳಿಸಿಕೊಳ್ಳಲು ತಯಾರಿರಬೇಕಾಗುವುದು ಅನಿವಾಯಿಕವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಸಮುದಾಯ-ಗಳಾಗಿ ಶೈಕ್ಷಣಿಕ ತಾಣಗಳು ಈ ವಲಯದಲ್ಲಿ

ಕಾರ್ಯವೆಸಗುವ ಗಂಭೀರತೆಯನ್ನು ಅಥವಾಡಿಕೊಳ್ಳಲು ಅಗತ್ಯವಿದೆ ಮತ್ತು ಇದನ್ನು ನಾಧ್ಯವಾಗಿಸುವಲ್ಲ ಬಧಿತೆಯನ್ನು ತೋರಬೇಕಾದ ಅಗತ್ಯವಿದೆ.



ಪ್ರೇರಣಾ ಅವರು ಬೆಂಗಳೂರಿನಲ್ಲಿರುವ ದಿ ಟೆಚರ್ ಫೌಂಡೇಶನ್ ಸಂಸ್ಥೆಯಲ್ಲಿ ಹಿರಿಯ ಸಂಯೋಜಕರು - ತರಬೇತಿ ಮತ್ತು ಶಿಕ್ಷಕ ಸೇರಪು ವೃತ್ತಿಯಲ್ಲಿದ್ದಾರೆ. ಇವರು ಅಜೆಂ ಪ್ರೇಂಜಿ ಫೌಂಡೇಶನ್ ಸಂಸ್ಥೆಯ ಶಿಕ್ಷಕರ ಪ್ರಶ್ನೆಗಳ ತಂಡದಲ್ಲಿ ತರಬೇತುದಾರರಾಗಿ ಮತ್ತು ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೇ ಇವರು ಹರಿಟೆಜ್ ಶಾಲೆ ಮತ್ತು ಗುರ್ಗಾವದಲ್ಲಿರುವ ಶಿಕ್ಷಣಾಲಯ ಶಾಲೆಗಳಲ್ಲಿಯೂ ಕೆಲಸ ಮಾಡಿದ್ದಾರೆ. ಪ್ರೇರಣಾರವರು ಮುಖ್ಯವಾಗಿ ಪ್ರಾಥಮಿಕ ಮೂರನೆಯ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಮತ್ತು ಶಿಕ್ಷಕ ತರಬೇತಿಯಲ್ಲಿ ಕೆಳದಿ 12 ವರ್ಷಗಳಿಂದಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಶಿಕ್ಷಣದಲ್ಲಿ ಪದವಿಯನ್ನು ಪಡೆದಿದ್ದು ಸಂಘರ್ಷ ಪರಿವರ್ತನೆ ಮತ್ತು ಶಾಂತಿ ನಿರ್ಮಾಣದ ವಿಷಯದಲ್ಲಿ ಡಿಪ್ಲಮೋ ಪದವಿಯನ್ನೂ ಹೊಂದಿದ್ದಾರೆ. ಇವರನ್ನು prernashivpuri@gmail.com ಇಲ್ಲಿ ಸಂಪರ್ಕಿಸಬಹುದು.



ಶಾಲೆ, ಕಾಲೇಜುಗಳ ಮತ್ತು ಕಾರ್ಯಾಲಯಗಳ ವಲಯದಲ್ಲಿ ಗಮನ ಕೆಂದ್ರಿಕರಣ ತರಬೇತಿ, ಸ್ಟ್ರೆ-ಆರಿಪು ಮತ್ತು ಧ್ಯಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳ ವಿನ್ಯಾಸ ಮತ್ತು ನಿರ್ವಹಣೆ ಹಾಗೂ ಪ್ರೋಕ್ರೆಟ್ ತಯಾರಿಕೆಯಲ್ಲಿ ಶೀಂಗಿಂಜನ್ ಅವರಿಗೆ ಈ ವರ್ಷದಲ್ಲಿ ತರಬೇತಿಗಿಂತಲೂ ಹೆಚ್ಚಿನ ಅನುಭವಿದೆ. ಶೀರ್ಯವರು ಜಹಾರ್ ಸ್ಕೂಲ್ ಆಫ್ ಯೋಂಗ್, ಶಿವಾಸಂದ ಕೆಂದ್ರ ಮತ್ತು ಸ್ವಾರ್ಥಾಂಡಿನೆಂಬಿಯನ್ ಯೋಂಗ್ ಮತ್ತು ಧ್ಯಾನ ಶಾಲೆ, ಸ್ಟ್ರೆಡನ್‌ಸೆಳ್ಜ್ ಯೋಂಗ್ ಮತ್ತು ಮುಂದುವರಿದ ಜಂತನಾಶೀಲ ಅಭಾವಾನಿಗಳಲ್ಲಿ ತರಬೇತಿಯನ್ನು ಹೊಂದಿದ್ದಾರೆ. ಇದಲ್ಲದೇ ಇವರು ಮನಃಶಾಸ್ತ್ರದ ವಿದ್ಯಾರ್ಥಿಯಾಗಿದ್ದು, ಜಿಕಿತ್ಸ್ ಮನಃಶಾಸ್ತ್ರದಲ್ಲಿ ವಿಶೇಷ ಪರಿಣಿತಿಯನ್ನು ಹೊಂದಿದ್ದಾರೆ. ಪ್ರಸ್ತುತ ಇವರು ರಷ್ಯಾದ ದಿಕ್ಕೆಲ್ಲ ಸೆಂಟರ್ ಇನ್ ಮಾಸ್ಟ್ರಿಎಲ್ಲ ತರಬೇತುದಾರರಾಗಿದ್ದಾರೆ. ಇವರನ್ನು write2sri.in@gmail.com ಇಲ್ಲಿ ಸಂಪರ್ಕಿಸಬಹುದು.

